



III Semester M.Ed. (2 Year Course) Examination, January 2018
(CBCS) (Semester Scheme)
EDUCATION
SCC-01-C : Life Skill Education

Time : 3 Hours

Max. Marks : 70

Instruction : Answer Question No. 7 (seven) and four of the remaining.

1. a) Explain the meaning, need and importance of life skills.
b) Discuss the benefits and significance of life skills for human resource development. **(7+8)**
a) ಜೀವನ ಕೌಶಲ್ಯಗಳ ಅರ್ಥ, ಅಗತ್ಯತೆ ಮತ್ತು ಪ್ರಾಮುಖ್ಯತೆಯನ್ನು ವಿವರಿಸಿ.
b) ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಜೀವನ ಕೌಶಲ್ಯಗಳ ಲಾಭಗಳು ಮತ್ತು ಮಹತ್ವತೆಯನ್ನು ಚರ್ಚಿಸಿ. **(7+8)**
2. a) What are Cognitive Skills ? Discuss briefly the concept.
b) Explain the concept, need and importance of critical thinking as a core cognitive skill. **(8+7)**
a) ಜ್ಞಾನಾರ್ಜನೆ ಕೌಶಲ್ಯಗಳು ಯಾವುವು ? ಅದರ ಪರಿಕಲ್ಪನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
b) ವಿಮರ್ಶಾತ್ಮಕ ಚಿಂತನೆಯು ಒಂದು ಮೂಲ ಜ್ಞಾನಕೌಶಲವಾಗಿ ಅದರ ಪರಿಕಲ್ಪನೆ ಅಗತ್ಯ ಮತ್ತು ಪ್ರಾಮುಖ್ಯತೆಯನ್ನು ವಿವರಿಸಿ. **(8+7)**
3. a) Discuss the qualities of a person with critical thinking skill along with stages of critical thinking development.
b) Explain the characteristics and steps in good decision making. **(9+6)**
a) ವಿಮರ್ಶಾತ್ಮಕ ಚಿಂತನೆಯ ಹಂತಗಳ ಬೆಳವಣಿಗೆಯಲ್ಲಿ ವಿಮರ್ಶಾತ್ಮಕ ಕೌಶಲಗಳನ್ನು ಹೊಂದಿರುವ ವ್ಯಕ್ತಿಯ ಲಕ್ಷಣಗಳನ್ನು ಚರ್ಚಿಸಿ.
b) ಉತ್ತಮ ತೀರ್ಮಾನ ಕೈಗೊಳ್ಳುವಿಕೆಯ ಲಕ್ಷಣಗಳು ಮತ್ತು ಹಂತಗಳನ್ನು ವಿವರಿಸಿ. **(9+6)**
4. a) Explain the barriers to decision making and how do you over come them.
b) What is problem solving ? Discuss the steps and factors affecting problem solving process. **(15)**
a) ತೀರ್ಮಾನ ಕೈಗೊಳ್ಳುವಿಕೆಯ ಅಡೆ-ತಡೆಗಳನ್ನು ವಿವರಿಸಿ ಮತ್ತು ಅವುಗಳಿಂದ ಹೊರಬರುವುದು ಹೇಗೆ ?
b) ಸಮಸ್ಯೆ ನಿವಾರಣೆ ಎಂದರೇನು ? ಸಮಸ್ಯೆ ನಿವಾರಣೆ ಪ್ರಕ್ರಿಯೆಯ ಹಂತಗಳು ಮತ್ತು ಅಂಶಗಳನ್ನು ಚರ್ಚಿಸಿ. **(15)**

P.T.O.



5. a) List out the different psycho-social skills and explain what is self awareness.
 b) Explain the meaning, importance and stages of interpersonal relationship. **(7+8)**
 a) ವಿವಿಧ ಮನೋ-ಸಾಮಾಜಿಕ ಕೌಶಲಗಳನ್ನು ಪಟ್ಟಿ ಮಾಡಿ ಮತ್ತು ಸ್ವಯಂ ಅರಿವು ಎಂದರೇನು ? ವಿವರಿಸಿ.
 b) ಅಂತರ ವ್ಯಕ್ತಿಯ ಸಂಬಂಧಗಳ ಅರ್ಥ, ಪ್ರಾಮುಖ್ಯತೆ ಮತ್ತು ಹಂತಗಳನ್ನು ವಿವರಿಸಿ. **(7+8)**
6. a) What are the qualities of a person with developed psycho-social skills ?
 b) Discuss the steps to control emotions and events to overcome stress. **(7+8)**
 a) ಮನೋ-ಸಾಮಾಜಿಕ ಕೌಶಲಗಳನ್ನು ಹೊಂದಿರುವ ವ್ಯಕ್ತಿಯ ಗುಣಗಳಾವುವು ?
 b) ಒತ್ತಡಗಳಿಂದ ಹೊರಬರುವಲ್ಲಿ ಉದ್ದೇಗ ನಿಯಂತ್ರಣದ ಹಂತಗಳನ್ನು ಮತ್ತು ಘಟನೆಗಳನ್ನು ಚರ್ಚಿಸಿ. **(7+8)**
7. Answer **any two** of the following :
- a) Qualities of a learner with life skills
 b) Strategies to solve a problem
 c) Role of communication in interpersonal skills
 d) Development of coping skills. **(2×5=10)**
- ಈ ಕೆಳಗಿನ ಯಾವುದಾದರೂ ಎರಡಕ್ಕೆ ಉತ್ತರಿಸಿ :
- a) ಜೀವನ ಕೌಶಲಗಳ ಕಲಿಕಾರ್ಥಿಯ ಲಕ್ಷಣಗಳು
 b) ಸಮಸ್ಯೆ ನಿವಾರಣೆಯ ಉಪಾಯಗಳು
 c) ಅಂತರ ವ್ಯಕ್ತಿಯ ಕೌಶಲಗಳಲ್ಲಿ ಸಂವಹನದ ಪಾತ್ರ
 d) ಕೋಪಿಂಗ್ ಕೌಶಲಗಳ ಬೆಳವಣಿಗೆ. **(2×5=10)**
-